

## ಕರ್ನಾಟಕ ವಿಧಾನ ಪರಿಷತ್ತು

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯ : 465  
 ಸದಸ್ಯರ ಹೆಸರು : ಶ್ರೀ ಕೆ.ಎ. ತಿಪ್ಪೇಸಾಣ್ವಲಿನ  
 (ನಾಮನಿರ್ದೇಶನ ಹೊಂದಿದವರು)  
 ಉತ್ತರಿಸಬೇಕಾದ ದಿನಾಂಕ : 20-02-2023  
 ಉತ್ತರಿಸುವ ಸಚಿವರು : ಮಾನ್ಯ ಇಂಧನ ಹಾಗೂ ಕನ್ನಡ  
 ಮತ್ತು ಸಂಸ್ಕೃತಿ ಸಚಿವರು  
 \*\*\*

ಪ್ರಶ್ನೆ		ಉತ್ತರ
ಅ) ಚಿತ್ರದುಗ್ರ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಭದ್ರ ಮೇಲ್ಮೈ ಯೋಜನೆಗಾಗಿ ಕೆ.ಪಿ.ಟಿ.ಸಿ.ಎಲ್. ಪತ್ರಿಯಿಂದ ವಿದ್ಯುತ್ ನೀಡಿಕೆ ಸಂಬಂಧ ಬೃಹತ್ ಹೈಟ್‌ನ್ನಾ ಲೈನ್‌ಗಳ ಜಾಲದ ಸ್ಥಾಪನೆ ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ;		ಭದ್ರ ಮೇಲ್ಮೈ ಯೋಜನೆಯ ಕಾಮಗಾರಿಗೆ ಅಡ್ಡಲಾಗಿರುವ ವಿದ್ಯುತ್ ಮಾರ್ಗಗಳನ್ನು ವಿಶ್ವೇಶ್ವರಯ್ಯ ಜಲ ನಿಗಮದ ಕೋರಿಕೆಯ ಮೇರೆಗೆ ಸ್ಥಳಾಂತರಿಸುವ ಕಾಮಗಾರಿಯನ್ನು ಚಿತ್ರದುಗ್ರ ಜಿಲ್ಲೆ, ಚಿತ್ರದುಗ್ರ ತಾಲ್ಲೂಕು, ಗೋವಿನ್ದರೂ ಗ್ರಾಮದ ಸಮೀಕ್ಷೆ ಕೆ.ಪಿ.ಟಿ.ಸಿ.ಎಲ್. ಪತ್ರಿಯಿಂದ ನಿಯಮಾನುಸಾರ "ವಂತಿಗೆ ರೇವಣಿ"ಯಡಿಯಲ್ಲಿ ನಿರ್ವಹಿಸಲಾಗುತ್ತಿದೆ. ಸದರಿ ಕಾಮಗಾರಿಯ ಒಟ್ಟು 17 ಗೋವಿನ್ದರೂಗಳು, 3.45 ಕಿ.ಮೀ ಉದ್ದುದ ವಿದ್ಯುತ್ ಮಾರ್ಗವನ್ನು ಒಳಗೊಂಡಿರುತ್ತದೆ.
ಆ) ಹಾಗಿದ್ದಲ್ಲಿ, ಭದ್ರ ಮೇಲ್ಮೈ ಯೋಜನೆ ಪಾರ್ಧಿಕಾರದಿಂದ ಭೂ ಮಾಲೀಕರಿಗೆ ಪರಿಹಾರ ನೀಡಲು ವಿದ್ಯುತ್ ನಿಗಮಕ್ಕೆ ಬಿಡುಗಡೆಯಾದ ಅನುದಾನವೆಂ್ಪು (ಪೂರ್ಣ ವಿವರ ನೀಡುವುದು)		ವಂತಿಗೆ ರೇವಣಿಯಡಿಯಲ್ಲಿ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿಗೆ ಒಟ್ಟು 1839.45 ಲಕ್ಷ ರೂ. ಗಳನ್ನು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದಿಂದ ಕಾವಿಪುನಿನಿಗೆ ಪಾವತಿಸಲಾಗಿರುತ್ತದೆ. ಸದರಿ ಮೊತ್ತದಲ್ಲಿ ಒಟ್ಟು 145.60 ಲಕ್ಷ ರೂ.ಗಳನ್ನು ನಷ್ಟ ಪರಿಹಾರದ ಮೊತ್ತವಂದು ಪರಿಗಣಿಸಿ ಚಿತ್ರದುಗ್ರ ಜಿಲ್ಲಾಧಿಕಾರಿಗಳ ಆದೇಶದನ್ನು ಭೂ ಮಾಲೀಕರಿಗೆ ಪರಿಹಾರವನ್ನು ಪಾವತಿಸಲಾಗುತ್ತಿದೆ.
ಇ) ವಿದ್ಯುತ್ ಲೈನ್ ಹಾದು ಹೋಗುವ ರೈತರ ಜಮೀನಿಗೆ ನೀಡಬೇಕಾಗಿರುವ ಪರಿಹಾರವನ್ನು ಯಾವ ಆಧಾರದ ಮೇಲೆ ನಿಗದಿಪಡಿಸಲಾಗಿದೆ ಮತ್ತು ಭೂ ಪರಿಹಾರಕ್ಕೆ ಮೀಸಲು ಇಟ್ಟಿರುವ ಹಣವೆಂ್ಪು (ಜಿಲ್ಲಾವಾರು, ತಾಲ್ಲೂಕುವಾರು ಮತ್ತು ಗ್ರಾಮವಾರು ಪೂರ್ಣ ವಿವರ ನೀಡುವುದು)		1) ವಿದ್ಯುತ್ ಗೋವಿನ್ದರೂಗಳಿಗೆ ಗೋವಿನ್ದರೂ ಮಾದರಿಯ ಆಧಾರದ ಮೇಲೆ ಪರಿಹಾರವನ್ನು ಚಿತ್ರದುಗ್ರ ಜಿಲ್ಲಾಧಿಕಾರಿಗಳು ನಿಗದಿಪಡಿಸಿರುತ್ತಾರೆ. ಇ ಮಾದರಿ:- ರೂ. 1.035 ಲಕ್ಷ ಬಿ ಮಾದರಿ:- ರೂ. 2.30 ಲಕ್ಷ ಸಿ ಮಾದರಿ:- ರೂ. 3.16 ಲಕ್ಷ ಡಿ ಮಾದರಿ:- ರೂ. 3.73 ಲಕ್ಷ ವಿದ್ಯುತ್ ಮಾರ್ಗವು ಹಾದು ಹೋಗುವ ಜಮೀನಿನಲ್ಲಿ ವಿದ್ಯುತ್ ಮಾರ್ಗದ ಮೊಗಸಾಲೆಗೆ ಪ್ರತಿ ಎಕರೆಗೆ ರೂ 2.30 ಲಕ್ಷಗಳನ್ನು ಜಮೀನಿಗೆ ಆಗುವ ಹಾನಿಗೆ ಪರಿಹಾರವಾಗಿ ಚಿತ್ರದುಗ್ರ ಜಿಲ್ಲಾಧಿಕಾರಿಗಳು ನಿಗದಿಪಡಿಸಿರುತ್ತಾರೆ. ವಿದ್ಯುತ್ ಮಾರ್ಗವು ಹಾದು ಹೋಗುವ ಜಮೀನಿನ ಮಾರ್ಗಸೂಚಿ ದರದ ಸರಾಸರಿ ಮೌಲ್ಯದ ಆಧಾರದ ಮೇಲೆ ಪರಿಹಾರವನ್ನು ಚಿತ್ರದುಗ್ರ ಜಿಲ್ಲಾಧಿಕಾರಿಗಳು ನಿಗದಿಪಡಿಸಿರುತ್ತಾರೆ. 2) ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕಿನ ಕ್ಷಾದಿಗುಂಟ ಗ್ರಾಮದ ಭದ್ರ ಮೇಲ್ಮೈ ಯೋಜನೆಗೆ ವಿದ್ಯುತ್ ಪೂರ್ಣಸಲು 66/11 ಕೆ.ವಿ. ಲೀಂಗದಹಳ್ಳಿ ವಿದ್ಯುತ್


		<p>ಉಪಕೇಂದ್ರದಿಂದ ಖದ್ದೇಶಿತ ಪಾಠಗಡ ಪಂಪಿಂಗ್ ಸಾಫ್ಟ್‌ವರಕ್ಕೆ 66 ಕೆ.ವಿ. ವಿದ್ಯುತ್ ಮಾರ್ಗ ನಿರ್ಮಾಣ ಮಾಡಲು ಸ್ವಯಂ ನಿರ್ಮಾಣ ಕಾಮಗಾರಿ ಅಡಿಯಲ್ಲಿ ಕೈಗೆತ್ತಿಕೊಳ್ಳಲು ದಿನಾಂಕ 25.08.2022 ರಂದು ಆದೇಶ ನೀಡಲಾಗಿದೆ. ಆದರೆ ಸದರಿ ಕಾಮಗಾರಿಯನ್ನು ಭದ್ರ ಮೇಲ್ಮಾಡೆ ಯೋಜನೆರವರು ಆರಂಭಿಸಿರುವುದಿಲ್ಲ. ವಿದ್ಯುತ್ ಲೈನ್‌ಹಾದು ಹೋಗುವ ರ್ಯತರ ಜಮೀನಿಗೆ ನೀಡಬೇಕಾಗಿರುವ ಪರಿಹಾರವನ್ನು ಇನ್ನು ನಿಗದಿ ಪಡಿಸಿರುವುದಿಲ್ಲ.</p>
೪)	<p>ಭದ್ರ ಮೇಲ್ಮಾಡೆ ಯೋಜನೆ ರ್ಯತರಿಗೆ ಪರಿಹಾರ ನೀಡಲು ನೀರಾವರಿ ಇಲಾಖೆ ಅಗತ್ಯ ಹಣವನ್ನು ಮುಂಗಡ ಇಟ್ಟರೂ, ರ್ಯತರಿಗೆ ಪರಿಹಾರ ನೀಡದೇ ಹಾಗೂ ರ್ಯತರ ಅನುಮತಿ ಇಲ್ಲದೆ, ಎಷ್ಟು ಪ್ರಕರಣಗಳಲ್ಲಿ ಲೈನ್‌ಅಳವಡಿಕೆ ಮಾಡಲಾಗಿದೆ ಹಾಗೂ ಇದಕ್ಕೆ ಕಾರಣಗಳು ಯಾವುವು;</p>	<p>ಚಿತ್ರದುಗ್ರ ಜಿಲ್ಲೆ, ಚಿತ್ರದುಗ್ರ ತಾಲ್ಲೂಕು, ಗೋನ್ಹಾರು ಗ್ರಾಮದ ವ್ಯಾಪ್ತಿಯಲ್ಲಿ ಭದ್ರ ಮೇಲ್ಮಾಡೆ ಯೋಜನೆಯ ಕಾಮಗಾರಿಗೆ ಅಡ್ಡಲಾಗಿರುವ ವಿದ್ಯುತ್ ಮಾರ್ಗಗಳನ್ನು ವಿಶೇಷರ್ಯಯ ಜಲ ನಿಗಮದ ಕೋರಿಕೆಯ ಮೇರೆಗೆ ಸ್ವಾಧಾರಿಸುವ ಕಾಮಗಾರಿಗೆ ಸಂಬಂಧಿಸಿದ ಎಲ್ಲಾ ರ್ಯತರಿಗೆ ತೀಳುವಳಿಕೆ ನೀಡಲಾಗಿರುತ್ತದೆ. ಕಾಮಗಾರಿ ಮುಕ್ತಾಯಗೊಂಡಿರುವ ಜಮೀನಿಗೆ ಸಂಬಂಧಿಸಿದ ರ್ಯತರಿಗೆ (30 ಸಂಖ್ಯೆ) ಚಿತ್ರದುಗ್ರ ಜಿಲ್ಲಾಧಿಕಾರಿಗಳ ಆದೇಶದನ್ವಯ ಪರಿಹಾರ ಪಾಠತಿಸಲಾಗಿದೆ.</p>
೫)	<p>ಈಗಾಗಲೇ ಲೈನ್‌ಹಾದು ಹೋಗಿರುವ ಜಮೀನಿಗೆ, ಭದ್ರ ಮೇಲ್ಮಾಡೆ ಯೋಜನೆಗೆ ಭೂಮಿ ಕಳೆದುಕೊಂಡ ರ್ಯತರಿಗೆ ನೀಡಿದ ಪರಿಹಾರಕ್ಕೆ ಸರಿಸಮನಾಗಿ ಏಕರೂಪ ಪರಿಹಾರವನ್ನು ನೀಡಲು ಮುಂದಾಗುವುದೇ; (ಪ್ರಾಣ ಮಾಹಿತಿ ನೀಡುವುದು)</p>	<p>ರ್ಯತರ ಜಮೀನುಗಳಲ್ಲಿ ವಿದ್ಯುತ್ ಮಾರ್ಗದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ನಿಗದಿಪಡಿಸುವ ನಷ್ಟ ಪರಿಹಾರವನ್ನು ಕವಿಪ್ರನೀಯ ವರ್ತಿಯಿಂದ ಪಾಠತಿಸಲಾಗುತ್ತಿದೆ. ಕವಿಪ್ರನೀಯ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿಗೆ ಭೂ ಸವಕಳಿ ಮೌಲ್ಯವಾಗಿ ನಷ್ಟ ಪರಿಹಾರವನ್ನು ಪಾಠತಿಸಲಾಗುತ್ತದೆ. ಭೂಮಿಯ ಮೇಲೆನ ಹಕ್ಕು ರ್ಯತರ ಬಳಿಯೇ ಇರುತ್ತದೆ ಹಾಗೂ ಕವಿಪ್ರನೀಯ ಭೂಮಿಯನ್ನು ಸ್ವಾಧಿನೆಪಡಿಸಿಕೊಳ್ಳುವುದಿಲ್ಲ.</p>
೬)	<p>ಕೆ.ಪಿ.ಟಿ.ಸಿ.ಎಲ್. ವರ್ತಿಯಿಂದ ಹೈ ಟೆನ್ಸ್‌ನ್ ತಂತ್ರಿಗಳನ್ನು ಟವರ್ ಮುಖೀನ ಕೊಂಡೊಯ್ಯಾಯವ ಬದಲು ಕೇಬಲ್ ಅಳವಡಿಸಿಕೊಂಡು ಹೋಗುವುದು ಉಪಯುಕ್ತವಾಗಿದ್ದು, ಈ ಬಗ್ ಸರ್ಕಾರದ ನಿಲುವೇನು?</p>	<p>ಸಾಮಾನ್ಯವಾಗಿ ವಿದ್ಯುತ್ ಪ್ರಸರಣ ಮಾರ್ಗಗಳನ್ನು ಒವರ್ ಹೆಡ್ ಮಾರ್ಗಗಳನ್ನಾಗಿ ನಿರ್ಮಿಸಲಾಗುತ್ತಿದೆ. ಭೂಗತ ಕೇಬಲ್‌ಗಳ ಕಾರ್ಯಾಚರಣೆಗೆ ಹೆಚ್ಚಿನ ಚಾರ್ಜಿಂಗ್ ಕರೆಂಟ್ (charging current) ಮತ್ತು ರಿಯಾಕ್ಟಿವ್ ಪವರ್ (Reactive power) ನ ಅಗತ್ಯವಿರುತ್ತದೆ. ರಿಯಾಕ್ಟಿವ್ ಪವರ್ ಸ್ವಭಾವತ್ತಃ ಕೆಪಾಸಿಟೆವ್ ಆಗಿದ್ದು ಮತ್ತು Ferranti effectsನ ಪರಿಣಾಮದಿಂದಾಗಿ ಕಳುಹಿಸುವ (sending) ಮತ್ತು ಸ್ವೀಕರಿಸುವ (receiving) ಕಡೆಗಳಲ್ಲಿ ಪೋಲ್ಯೈಜ್ ಏರಿಕೆಯಾಗುತ್ತದೆ. ಚಾರ್ಜಿಂಗ್ ಕರೆಂಟ್ನ ಪ್ರವಾಹವು ಕೇಬಲ್‌ಗಳ ತಾಪಮಾನವನ್ನು ಹೆಚ್ಚಿಸುತ್ತದೆ ಮತ್ತು ಕೇಬಲ್ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಕೆಲವೇಂದ್ರಿಯ ಹೆಚ್ಚಿನ ಡ್ಯೂಲೆಕೆಪ್ಟರ್ ನಷ್ಟದಿಂದಾಗಿ ಕೇಬಲ್ ತಾಪಮಾನವು ಮತ್ತು ಹೆಚ್ಚಾಗಬಹುದು. ಹಾಗೂ ಕೇಬಲ್ ಹಾನಿ (Damage) ಆಗುವ ಸಂಭವವಿರುತ್ತದೆ. ಕೇಬಲ್ ಕೆಪಾಸಿಟೆವ್ ಕರೆಂಟ್ ಸ್ವೀಚಿಂಗ್ ನಿಂದಾಗಿ ಹೆಚ್ಚಿನ ಪೋಲ್ಯೈಜ್ ಗಳಿಗೆ ಕಾರಣವಾಗುತ್ತದೆ ಮತ್ತು ಉಪಕೇಂದ್ರದಲ್ಲಿ ಸ್ವಾಂಪಿಸಲಾಗುವ ಉಪಕರಣಗಳ ಮೇಲೆ ಪರಿಣಾಮ (Flash over) ಬೀರುತ್ತದೆ.</p>

ಭೂಗತ ಕೇಬಲ್ ನಲ್ಲಿ ಉಂಟಾಗುವ ಹೆಚ್ಚಿನ ಚಾರ್ಜೆಂಗ್ ಕರೆಂಟ್‌ನಿಂದಾಗಿ ಭೂಗತ ಕೇಬಲ್ ಅಳವಡಿಸುವುದು ಸೂಕ್ತವಾಗಿರುವುದಿಲ್ಲ. ಹಾಗೂ ಭೂಗತ ಕೇಬಲ್ ಗಳಲ್ಲಿ ದೋಷಗಳು (fault) ಕಂಡು ಬಂದಲ್ಲಿ ಪತ್ತೆ ಹೆಚ್ಚುವುದು ಕಷ್ಟಕರವಾಗಿರುತ್ತದೆ ಹಾಗೂ ದೋಷ ಸರಿಪಡಿಸಿ ವಿದ್ಯುತ್ ಸರಬರಾಜಿನ ಮರು ಸಾಫ್ಟ್‌ಪನೆಗೆ ಹೆಚ್ಚಿನ ಸಮಯ ತೆಗದುಕೊಳ್ಳುತ್ತದೆ.

ಒಂದು ಕೆ.ಮೀ 220 ಕೆ.ವಿ. ದ್ವಿಪ್ರಸರಣ ಮಾರ್ಗ (Double circuit) ಒವರ್ ಹೆಡ್ ಮಾರ್ಗವನ್ನು ನಿರ್ಮಿಸಲು ಅಂದಾಜು ರೂ. 1 ಕೋಟಿ ವೆಚ್ಚವಾಗುತ್ತದೆ. ಒಂದು ಕೆ.ಮೀ 220 ಕೆ.ವಿ. ದ್ವಿಪ್ರಸರಣ ಮಾರ್ಗ (Double circuit) ಭೂಗತ ಕೇಬಲ್ ಅಳವಡಿಸಲು ಅಂದಾಜು ರೂ. 28 ಕೋಟಿ ವೆಚ್ಚವಾಗುತ್ತದೆ.

ಈ ಕಾರಣಗಳಿಂದಾಗಿ ಭೂಗತ ಕೇಬಲ್ ಗಳನ್ನು ಅಳವಡಿಸುವುದು ಆರ್ಥಿಕವಾಗಿ ಹಾಗೂ ತಾಂತ್ರಿಕವಾಗಿ ಸಮಂಜಸವಾಗಿರುವುದಿಲ್ಲ. ಅಲ್ಲದೇ, ಭೂಗತ ಕೇಬಲ್ ಅಳವಡಿಸುವುದರಿಂದ ರಾಜ್ಯದ ವಿದ್ಯುತ್ ಗ್ರಾಹಕರಿಗೂ ಕೂಡ ಹೆಚ್ಚಿನ ಹೊರ ಉಂಟಾಗಲಿದೆ.

ಸಂಖ್ಯೆ: ಎನ್‌ಚೆಫ್ 53 ಇಬ್ರಿಲ್‌ 2023

  
 (ವಿ. ಸುನಿಲ್ ಕುಮಾರ)  
 ಇಂಧನ-ಹಾಗೂ ಕನ್ನಡ ಮತ್ತು  
 ಸಂಸ್ಕೃತಿ ಸಚಿವರು